

ಸಿರಿಧಾನ್ಯ ರಂಗೋಲಿ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ನಡೆದ ಕೃಷಿ ಉತ್ಸವದಲ್ಲಿ ಸಿರಿಧಾನ್ಯಗಳನ್ನು ಬಳಸಿ ರಂಗೋಲಿ ಬಿಡಿಸಲಾಗಿತ್ತು. ಕೃಷಿಯ ಬಗ್ಗೆ ಜನರಲ್ಲಿ ಒಲವು ನಶಿಸುತ್ತಿರುವ ಈ ದಿನಗಳಲ್ಲಿ ಸಿರಿಧಾನ್ಯಗಳ ಬಗ್ಗೆ ಮಾಹಿತಿ ಕೊಡುವ, ಅವುಗಳನ್ನು ಪರಿಚಯಿಸಲು ಸಲುವಾಗಿ ಈ ರಂಗೋಲಿ ಬಿಡಿಸಲಾಗಿತ್ತು. ಸಾಮ, ನವಣೆ, ಉಧ್ರು, ಕೆಂಪುಕಿ ಹಾಗೂ ಕಿರು ಧಾನ್ಯಗಳ ವಿವಿಧ ಕಾಳುಗಳನ್ನು ಸೇರಿಸಿ ಬಿಡಿಸಿದ ಈ ರಂಗೋಲಿ ನೋಡಲು ಕೃಷಿ ಉತ್ಸವದಲ್ಲಿ ಜನರು ಮುಗಿ ಬಿದ್ದಿದ್ದರು. ಉತ್ಸವಕ್ಕೆ ಬಂದ ಪ್ರತಿಯೊಬ್ಬರ ಗಮನವನ್ನು ಇದು ಸೆಳೆಯಿತು.

■ ಡಾ. ಕೆ.ವಿ. ಸಂತೋಷ್ ಹೊಳಲ್ಕೆರೆ



ಕೀಳಿನ ಕಲ್ಲು

ಈ ಚಿತ್ರದಲ್ಲಿ ಕಾಣುತ್ತಿರುವ ಕಲ್ಲಿಗೆ ಕೀಳಿನ ಕಲ್ಲು ಎನ್ನುತ್ತಾರೆ. ಕರಾವಳಿ ಭಾಗದಲ್ಲಿ ಹೆಚ್ಚಾಗಿ ಇದು ಕಂಡುಬರುತ್ತದೆ. ಕರಾವಳಿಯ ನಾಗರ ಬನದ ಬ್ರಾಹ್ಮಣರ ಮನೆಯ, ತೋಟ ಹಿತ್ತಲಿನಲ್ಲಿ, ಹಾಡಿಗಳಲ್ಲಿ, ದೊಡ್ಡ ಆಲದ ಮರ / ಗೋಳಿ ಮರ / ಮಾವಿನ ಮರದ ಕೆಳಗೆ ಈ ಕಲ್ಲನ್ನು ಆವಾಹನೆ ಮಾಡಿ ಪ್ರತಿಷ್ಠಾಪಿಸಲಾಗಿರುತ್ತದೆ. ಮನೆಗಳಲ್ಲಿ ಸಾಕಿದ ಪಶುಗಳಿಗೆ, ಜಾನುವಾರುಗಳಿಗೆ ಯಾವುದೇ ರೀತಿ ತೊಂದರೆ ಆದಾಗ ಅಥವಾ ಮನೆಗಳಲ್ಲಿ ಯಾವುದೇ ರೀತಿಯ ತೊಂದರೆಗಳು ಎದುರಾದಾಗ ಕೀಳಿನ ಕಲ್ಲಿಗೆ ಹೂವು, ಹಣ್ಣು, ಕಾಯಿ ಹಾಗೂ ಮೊಸರಿನ ನೈವೇದ್ಯ ಇಟ್ಟು ಪೂಜಿಸಲಾಗುತ್ತದೆ. ಹೀಗೆ ಮಾಡಿದರೆ, ಎದುರಾದ ಸಂಕಷ್ಟಗಳು ಹಾಗೂ ತೊಂದರೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆ ಜನರದ್ದು.

■ ಎಂ.ಜಿ. ನಾಗರತ್ನ, ಬೆಂಗಳೂರು

ಕಳೆದು ಹೋಗುತ್ತಿರುವ ಕಹಳೆ

‘ಕೊಂಬುಗಳು ಕರೆದಾವ ಕಾಳಿಗಳು ಊದ್ಯಾವ! ದಿಮ್ಮಿ ಕರಡೆಲ್ಲ ಕಣಕಣಿಸಿ ನಿಬ್ಬಣದ ಅಬ್ಬರ ಸಂಭ್ರಮ ಹೇಳ್ವಾವ’ ಎಂಬ ಜನಪದ ತ್ರಿಪದಿಯಿಂದ ಕೊಂಬು ಕಹಳೆಗಳು ಮದುವೆಯ ಸಂದರ್ಭದಲ್ಲಿ ಬಳಸುತ್ತಿದ್ದ ವಾದ್ಯಗಳೆಂದು ತಿಳಿದು ಬರುತ್ತವೆ. ಆದರೆ, ಇಂದಿನ ಮದುವೆಗಳು ಆಧುನಿಕ ಸ್ವರ್ಶ ಪಡೆದುಕೊಂಡಿವೆ. ಕಹಳೆಗಳ ಜಾಗವನ್ನು ಆಧುನಿಕ ಪರಿಕರಗಳು ಆಕ್ರಮಿಸಿಕೊಂಡಿವೆ. ಹೀಗಾಗಿ, ಕಹಳೆಗಳು ಮಹತ್ವ ಕಳೆದು ಕೊಂಡಿದ್ದು, ಅವುಗಳ ಬಳಕೆಯೂ ಗಮನಾರ್ಹವಾಗಿ ಕ್ಷೀಣಿಸಿವೆ. ಎಲ್ಲೆಡೆ ಒಂದೆರಡು ಕಡೆ ಅಥವಾ ಕೆಲ ಜಾತ್ರೆಗಳಲ್ಲಿ ಇವುಗಳನ್ನು ಊದುವವರು ಕಂಡು ಬರುತ್ತಾರೆ. ಕೆಲವರು ಹಳೆಯ ಕಾಲದ ಕಹಳೆಗಳನ್ನು ಇನ್ನೂ ಜೋಪಾನವಾಗಿ ಸಂಗ್ರಹಿಸಿಟ್ಟುಕೊಂಡಿದ್ದಾರೆ.

■ ಶ್ರೀಶೈಲ ಎಸ್. ಅಂಗಡಿ, ಹುಣಶೀಕಟ್ಟೆ

